

UNIVERSAL
LIBRARY

OU_200627

UNIVERSAL
LIBRARY

॥ ಶ್ರೀ ಲಕ್ಷ್ಮೀ ವೇಂಕಟೇಶ್ವರಾಯ ॥



ಶ್ರೀಮಜ್ಜಿಗನ್ನಾಥ
ದಾಸಾರ್ಯರ ಚರಿತ್ರೆ.

ಎಂಬ ಗ್ರಂಥವು

ಕನ್ನಡದಲ್ಲಿ ಭಾವಿಸಿ ಪಟ್ಟವಿ ಪದ್ಯರೂಪವಾಗಿ
ಪಾಂಡುರಂಗ ಶ್ರೀನಿವಾಸರಾವಕಣ್ಣಿ
ಇಂದ ರಚಿಸಿ ಪ್ರಕಟಿಸಲ್ಪಟ್ಟಿತು.
೫ ಮುದ್ರಣ ಗಂಟು ಪ್ರತಿಗಳು

ರಾಯಚೂರು

ಶ್ರೀ ಸಾವಿತ್ರಿ ಮುದ್ರಣಾಲಯದಲ್ಲಿ
ಮುದ್ರಿಸಲ್ಪಟ್ಟಿತು.

ಕ್ರಮ ೩ ಅಂಕಿ] ೧೯೦೮ [ಟಿ. ಪಾ. ಬೀದಿ.

ಪ್ರಸ್ತಾವನೆ.

ನಮ್, ಕರ್ನಾಟಕವು ಬಹುದಿವದಿಂದ ಎತ್ತೋವಂತವಿರುವುದು. ಈ ದೇಶದ ಎಷ್ಟೋಜನರು ಕೆವಲ ಅಪರೋಕ್ಷಜ್ಞಾನಿಗಳೇ ಆಗಿಹೋದರು. ಇವಲ್ಲದೆ ಅವರ ಕೃಷಿ-ವಿಜ್ಞಾನ-ಕನ್ನಡವೇ, ಭಾಷಾ-ಭಿವಾಳ, ಅಕುಲವಾಂಶ ಮುಂತಾದವು ಗಳುವರ್ಣನಾತ್ರಿಕವಾಗಿರುವವು. ಈವರೆವಿಗೂ ಅವರ ಕೀರ್ತಿಲತೆಯು ಒಕ್ಕಿವರದಿಂದ ವಿಪ್ರಸಕ್ತಿರಾತ್ತದೆ. ಸ್ವಕತುಂಗರಾಷ್ಟ್ರ, ಕೂಟನಕಾಲಕ್ಕಂತೂ, ಇಲ್ಲಿಯಜನರು ನಿವರ್ಗಪಡಿ ತರೇ ಆಗಿದ್ದರು. ಆ ದೋಷತೆಯು ಈಗ ಉದಿಯದಿದ್ದರೂ ಹಾಗೆಯೇ ಆಗಬೇಕೆಂಬ ಉತ್ಸಾಹವು ಮಾತ್ರ ಉಳಿದಿರುವುದು. ಆ ಉತ್ಸಾಹದ ನೊವಲವೆಟ್ಟೇ ಈ ಚಿಕ್ಕ ಪುಸ್ತಕವು. ಇದು ಒಬ್ಬವಿವ್ಯಾಧಿಯಿಂದ ರಚಿಸಲ್ಪಟ್ಟಿರುವುದು. ಇದರಲ್ಲಿ ನೋಡತಕ್ಕ ವಿದ್ಯಾಗೋಪನೆವರೆ ಭಾಷಾಭಿವಾಳ, ಧರ್ಮಾಭಿವಾಳ, ಕನ್ನಡಿಗರ ನುತ್ತು, ಕರ್ನಾಟಕ ದೇಶದಮೇಲಿರುವ ಉಜ್ವಲ ಪ್ರೀತಿ ಮುಂತಾದ ಅನ್ಯಭಾವಗಳು ಇದವವು. ಈ ಪುಸ್ತಕದಲ್ಲಿ ನಮ್ಮ ನಿಜವು ಕರ್ನಾಟಕವೊಳಗೆ, ಅಪರೋಕ್ಷಜ್ಞಾನಿಗಳಲ್ಲಿ ಅಗ್ರಗಣ್ಯರೆಂದೆನಿಸಿಕೊಂಡ "ಶ್ರೀ ಜಗನ್ನಾಥ" ದಾಸರ ಚರಿತ್ರೆಯನ್ನು ಪದ್ಯರೂಪವಾಗಿ ಭಾವಿನೀನಟ್ರಿದಿಯಲ್ಲಿ ಬರೆದಿರುವುದು. ಇವರು ಉತ್ತರಕರ್ನಾಟಕ ದವರಾದರೂ ವೈಷ್ಣವ ಮುಂತಾದ ವಾಂಶಗಳಲ್ಲಿ ತಮ್ಮ ವರ್ಚಸ್ಸನ್ನು ಚನ್ನಾಗಿ ನೆಲೆಗೊಳಿಸಿರುವರು. ಇವರಿಗೆ ರಂಗವಲಿ ದಾಸರೆಂದೂ ಹೆಸರುಂಟು ಇವರಚರಿತ್ರೆಯು. ಈವರೆಗೂ ಯಾರಿಂವಲೂ ಪದ್ಯರೂಪದಲ್ಲಿ ರಚಿಸಲ್ಪಟ್ಟಿಲ್ಲ. ಕಾರಣ ಕನ್ನಡ ಬಾಂಧವರೂ ವಿಶೇಷವಾಗಿ ವೈಷ್ಣವರೂ ಇದಕ್ಕೆ ಉದಾಹರಣ್ಯಯಕೊಡಬೇಕೆಂದು ಕೋರುವ ನೀಲೋಗಲ್, ಕೃಷ್ಣ ರಾನ್.

ಲೇಖಕನ ಅಭಿಪ್ರಾಯ

ಕನ್ನಡ ನಾಡಾಶಯವೇ ದಾಸರಾಯರ ಉಜ್ವಲ ಮುಖ
ಮೆಯ ನರ್ತನೆಯು ನನ್ನಿಂದ ಶಕ್ಯವೆಂದರೆ, ಕಾಜಿನ ಪ್ರಕಾ
ಶದಿಂದ ಕನುರನಿರುತ್ತರಾಜರೋಪಂಕೇ ಸರಿ. ಆದರೆ ದಾಸ
ರಾಯರು ನನ್ನ ಸದಾ ಸಾಕ್ಷಿ ನಿಂತು ತಾವೇ ಅರುಹಿದಂತಾ
ಗುವರಿಂದ ಬಂಕು ವಿಧವ ಉತ್ಸಾಹ ವುಕ್ತನಾಗಿ ಈ ಚರಿ
ತ್ರೆಯನ್ನು ಬರೆದಿರುವೆನೆಂದು, ಈ ಪ್ರಸ್ತುತವ ಕೊನೆಯಲ್ಲಿಯೇ
ಕೇಳಿರುವೆನು. ಇವರಿ ನನ್ನನ್ನು ಸೂಚಿಸುವಾಗ, ಹಿಂದಿನ ಉದ್ಯ
ಮಿಸಿರುವ ಕೇವಲ "ಪರೋಕ್ಷಜ್ಞಾನಿಗಳಾದ ವೆಂ ಪಾಂಡುರಂಗೀ
ಹುಚ್ಚಾಚಾರ್ಯ ತಿರುಪತೀ ನಿವಾಸಿಗಳು ಈ ಪ್ರಜ್ಞಾಕ್ಕೆ
ನೊದಲನೇ ಭಾಗಿಗಳಾಗಿರುವರು.

ವೆಂ ಬಂಕಾಪುರ ಶ್ರೀಗಳವರು ಇದಕ್ಕೆ ದ್ವಿತೀಯ ಭಾಗಿ
ಗಳಾಗಿರುವರು. ಬಾಲ್ಯಾವಸ್ಥೆಯಲ್ಲಿ ವಾಕ್ಯಭಾಷೆಯ ಬೀಜ
ವನ್ನೂರಿ ಆಗಾಗ್ಗೆ ಭಕ್ತಿವಾಗವನ್ನು ಸೂಚಿಸುವದಲ್ಲದೇ
ಹರ್ಷಾಭ್ಯಾಸಾರದ ಮೂಲೋದ್ದೇಶವನ್ನು ತಿಳಿಸಿ ಕರುಣಿಸಿದ,
ಪೂಜ್ಯ ಗೋವಿಂದದಾಸರ ಅಣ್ಣಂದಿಗಳ ಭಕ್ತ ಅರ್ಪಿತಾಳಂ
ರಾಘವ ಮಾಸುರವರು ಈ ಪ್ರಜ್ಞಾಕ್ಕೆ ತೃತೀಯ ಭಾಗಿಗಳಾಗಿ
ರುವರು. ನನಗೆ ಪ್ರೋತ್ಸಾಹವಿಟ್ಟು, ಈ ನನ್ನ ಜಕ್ಕೆ
ಪ್ರಸ್ತವನ್ನು ಪ್ರಕಾಶಗೊಳಿಸಿ, ಎಲ್ಲ ಕನ್ನಡಿಗರ ಕಣ್ಣೆದುರಿಟ್ಟ
ಶ್ರೀಯುತ ಅರ್ಪಣಿಗಿ ಹನುಮಂತರಾವ್ ವಕೀಲ ಇವರು
ನಾಲ್ಕನೇ ಭಾಗಿಗಳಾಗಿರುವರು. ಹೆಚ್ಚಿಗೆ ಬರೆಯೋಣವೆಂದಿದೆ,
ಶ್ರೀ ಜಗನ್ನಾಥದಾಸರು ಮೇಲೆ ಹೇಳಿದ ಜನರನ್ನು ಸವಾ
ಕಾಪಾಡಲೆಂದು ಪ್ರಾರ್ಥಿಸುತ್ತೇನೆ. ತಮ್ಮ ಕನ್ನಡಬಂಧನ,

ಪಾಂಡುರಂಗರಾವ್ ಕಸ್ತೂರಿ
ರಾಯಚೂರು

Checked 1965
ಕುಡ್ಲೆ ಕುಡ್ಲೆ ಕ್ರಿಕ್

ಸಂಖ್ಯೆ	ಪ್ರಾಂತ್ಯ	ರಾಜ್ಯ	ಶಿಕ್ಷಣ	ಕುಡ್ಲೆ
೧	೧	ಕ	ಜಲಧಿ	ಜಲಧಿ
"	೨	ಕ	ಕಕ್ಕ	ಕಕ್ಕ
"	೩	ಕ	ಸನ್ನಿವೈಯ	ಸನ್ನಿವೈಯ
"	೪	ಕ	ನೊಂದಿ	ನೊಂದಿ
"	೫	ಕ	ದೇವರಾತ	ದೇವರಾತ
"	೬	೧	ಆಲೆನಹ	ಆಲೆನಹ
"	"	"	ವಾಸುದೇವಪದ	ವಾಸುದೇವಪದ
"	೭	೫	ಸ್ವಪ್ರಯೋಜನ	ಸ್ವಪ್ರಯೋಜನ
"	೮	೮	ಜಾಲೆ	ಜಾಲ
"	೯	೫	ವಾಯುದೇವರರು	ವಾಯುದೇವರರುಗಳ
"	೧೦	೨	ಶ್ರೀಷ್ಠರರು	ಶ್ರೀಷ್ಠತತಿ
"	೧೧	೨	ಮನಸೋತಿತು	ಮನಸೋತಿ
"	೧೨	೧	ಆಚಾರ್ಯರರ	ಆಚಾರಿಯರ
"	೧೩	೨	ಅಂತಃಜಿಲ್ಲೆ	ಅಂತವಿಲ್ಲೆ



॥ ಶ್ರೀ ಲಕ್ಷ್ಮೀವೆಂಕಟ ಕವ್ಯ ಸ್ಮೃತಿ ॥

ಮಂಗಳಾಚರಣೆ ಸಂಧಿ



ಭಲದಭ್ಯ ಗುರುಸಿಗೊಲೆಮದ-ಪುಣ |
ಇಂದುಬಂದೆನೀತಳಕೆನಿ |
ಕಲಯುಗದಿಭಕಾತನಶೋರಿದೈ ಬುಧಜನಪ್ರಿಯ್ಯು |
ಜಲದಿಶಯನನೆವಿಬುಧಕಥೆಯಲಿ |
ಕಲುವಶಬ್ಧಪ್ರೇರಿಸದೆನುಮ |
ಕಾಲವಸ್ತುವಿಯೆ ಸ್ವಮಿಸಬೇಕೆಂದನವರತನೆನವೆ | ೧ |

ಪಾಗರದೊಳುದಯಿಸಿದ ಲಕ್ಷ್ಮಿ ಪ |
ರಾಗದಿಂದನವರತನವಿಸುವೆ |
ನಾಗಶಯನನ ಪದಸರೋಜದಿ ನಿಲಿಸುಮನವೆಂದು |
ರೋಗಕರೆತನ ಪದಯುಗಕೆತಿರ |
ಬಾಗಭಜಿಸುವೆ ಇಹದದಾಖದ |
ಭೋಗತಪ್ಪಿಸಿ ನೀಡೆನಗೆ ನೀನಭಿಕಳಂಕದವ | ೨ |

ತಿವಿರಭಾಷ್ಯರ ಮಾರುತಪ್ರಭಾ |
ವಿನುಲಹರಿಪದಕಮಾಲಹಟ್ಟದ |
ನಮಿಸಜನಕಲ್ಪದ್ರವುದ್ರೋಹಿಗಳಕಾಲಶಕ್ಯ |
ಕ್ಷಮಿಸುಣ್ಣನ ನೆಂದುಬಾಲನ |

(2)

ಅಮಿತಪಾಪಕದಂಬವಿನಅರ ।

ನಿಮಿಷಕಲಿಸುಡುವಲಿ ಗುಡಿಸಲೆ ನನನಲಸುಡುವಂತೆ ೨ ॥

ರತ್ನಗುಣಪರಿಪೂರ್ಣಕೇವೈ ।

ಪವ್ಯರಹಿತವಿಜ್ಞಾನಸ್ರೇರಕೆ ।

ಸೌಮ್ಯಜಿಕ್ತ ಕನಿಗಮವಿದ್ಯಾಭರಣಭೂಷಿತಕೆ ।

ಅಮೃತಾಪ್ರಾರ್ಥಿಸವೆಜ್ಞಾನನಿ ।

ಗಮ್ಯನಲಿಭಕುತಿಯನಪಾಲಿಸು ।

ಬಿಡುನ್ಮುಷ್ಟಂಕತಿ ಬೇಡುವೆನು ಬಹುವಿದ್ಯಾ ಭಾಗ್ಯವನ । ೪ ॥

ಅಂಬರಮಣನೆ ದಹಿಸುಪಂಪಾ ।

ದಂಬವನಕರಾಣದಲೆ ಶರಣರ ।

ಬೆಂಬಲನೆಭವಪಾಲ ಬಿಡಿಸೆಂದನವಕತನವಿಸೆ ।

ಬಿಂಬಿಸೂತದತೆರದಿಜಗದೀ ।

ರಂಭೆಯರ ನೂಯಾಕಟಾಕ್ಷದಿ ।

ಹುಂಟಲಿಸುವಗೆ ದಾರಿತೋರಂದಗಜಪತಿವಂದೆ : ೫ ॥

ಬದ್ಯನಾಗಿಹೆ ಪಾಪದಿಂನಿರ ।

ಬುದ್ಧಿಯಿಂದಲೆ ಜರಿವೆನಾನತಿ ।

ಬುದ್ಧಜನರನುದಿನಬಿಡದೆ ಬಲು ಮೂಢತನದಿಂದ ।

ತದ್ಧಯಿಂದಲಿ ಭಜಿಸಲಿಲ್ಲನಿ ।

ರುದ್ಧನಂಘ್ರಿಯ ಕಳೆದನಾಯುವ ।

ನುನ್ನರಿಸುನಿಜಬಾಲನೆಂದ ನುಮಾನಿಸದೆಗೀಜೆ । ೬ ॥

(3)

ಗರಿಜಸುತಸದ್ವೃದ್ಧಿದಾಯಕ |
ಪರಮಭಕ್ತಿಜ್ಞಾನಪ್ರೇರಕ |
ಸರುವಮಂಗಳ ಕಾರ್ಯನಾಯಕ ನೆಂದುನಂಬಿಹೆನು |
ಮರಿಯದಲೆ ಸದ್ವಿದ್ಯೆಯಪ್ರೇರಿಸು |
ತ್ವರದಿವಾಪವ ದಹಿಸುಗಂಗಾ |
ಧರಸುತನೆನೊರೆಪೊಕ್ಕವನ ಪೊರೆಯೆಂದು ಜಿನ್ನೆಪೆ | ೭ |

ವಂದಿಸೆನು ಹಗಲಿರಳುನಿಮ್ಮಡಿ |
ಗೊಂದೆನುನದಿಂ ಕರುಣವಿತ್ತಾ |
ನಂದಮಯಮೂರುತಿಯಪದವಲಿ ಭಕ್ತಿಗೊಡಿರೆಂದು |
ನೊಂದಿವಿಶ್ವಾಮಿತ್ರ ಋಷಿಭವ |
ಬಂಧನದಿವೆವರಾತಮುನಿನಾ |
ಪೊಂದೆನೊದಲನಿಮ್ಮ ಗೋತ್ರಜತ್ರಯಋಷಿಗಳಿಗೆ ೮ |

ದುರಿತವಾಪಾಲತೆಯುಭರದಿಂ |
ಧರೆಯೊಳಗೆವಿಸ್ಪುರಿಸಹತ್ತಿತು |
ಪರಮತೇಜದಿಬಿಗಿದುಬಿಟ್ಟವುಮಾಯೆಜಾಲೆಗಳು |
ಅರಿಯದಾಗಲುಜ್ಞಾನಮಾರ್ಗವು |
ತ್ವರದಿವುಂದುಧರಿಸಿರಲಹಿದ |
ಭರತಒಂದದಿಮಾರುತನು ಈಮಧ್ವರೂಪಿನಲಿ | ೯ |

ಮಿಗಿಸಿದನುಮಹ್ಯಂಬೆಯತಿಬಲ |
ದಿಗಿಭದಂತಿಹಜ್ಞಾನಿಗಳಜಸ |
ಬಿಗುಹಿಧಾರತಳೇಸರಿಯತೆರ ಮೆರೆವಯತಿವರನ |

(4)

ಸೋಗಸಿನಲಿ ಎತಿತೊಳವೆಂದನೆ |
ಜಗದಜೀವರಕಲ್ಪದ್ಯುಮನೆಂದ್ |
ಜಗಿದುಬಡಸೆಲೊ ಭೇರಿವೆಂಕಟ ಅಜನಭಯೋಗಿ | ೧೦ |

ಆಶವ ಹನುದಮೋಕ್ಷಾಯುಯ |

ಪಾರವರಿತಕೋ ಭವೋಹವು |
ದೋಷವಯಮುತಿಹವು ಈ ಜೀವಕೋಟಿಗೆಗೆ |
ಯಗಸನಭವವಾಶಪಡ್ಕಣ |
ದೇಶನುತ್ಕಲೀಭಗವವು |
ವಾಸುದೇವಪದತಿರ್ಥಕೋಲಿವಿಮೋಡುಳುವಳಿದು | ೧೧ |

ಮೆಚ್ಚಿಹನುಕರಿತವರಭಕ್ತಿಗೆ |

ಇಚ್ಛೆಯಂದದಿಕ್ಕುನೆವರ್ವದ |
ಅಚ್ಛೆಯಿಂದೆಳಗಂದಿಹಂದೆಯೆ ಕುಳಿವಗೋವಿಪ್ರೀಲ |
ಸ್ವಚ್ಛಿಕ್ಕುಕೆಭಕುತವತ್ಸಲ |
ಎಚ್ಚಿರಿಲ್ಲದೆ ಪಾಂಡುರಂಗಿ |
ಹುಚ್ಚಿಚಾರ್ಯರಹಿಂದೆತಿರಗುವ ಘಳಿಗೆಲಗಲದೆಲೆ | ೧೨ |

ಹಿಮಕರನನುಹಬಿಂಬಗಂದದ |

ಲಮಲಕೀರ್ತಿಜ್ಞಾನಜೋತಿಯ |
ನಮರವುಮೋಲ ವಿಲೋಕಂಗಳಲಿಹಬ್ಬಿಸಿಹ |
ಅಮಿತವಿದ್ಯಾನಿಧಿಯುಮೋಡಿ |
ತಮನಚಿತ್ತದಮೌಘರತ್ನವಹ |
ರಮವಾವನೆಧಾರತಿಗೆ ನಾಂಪೆತ್ತುದಕೆ ನಮಿಸೆ | ೧೩ |

(5)

ಪರಮಧಡ್ಡ ನನಗಿಜಗದೊಳು |
ಉರುಕರವಗರುನದಲಿತಿರುಗುವ |
ನಿರುತಭವಿಸದೆ ಹರಿಪವನಬಲಮಾಣಧತನದಿಂದ |
ನಾಕಭಯವಿಲ್ಲವಲೆನಡೆಯುವ |
ಮುರುಖಬಾಲನಕಂಡುಗುರುಗಣ |
ಹರುಷದಿಂದಲಿಕರುಣಿಸಿದುದಕೆ ಬರೆವೆ ಈ ಕಥೆಯು | ೧೪ |

ಹುಸಿಯಿಲ್ಲವು ಎನ್ನ ಕವಿತೆಯು |
ಎಸೆನಭಂದಸನಿಯನಾಗನುಕರ |
ಎಸವಿಲ್ಲವೆಂದೆ ಮಿಸಿರಿಸವಮಕೋವಿವರು |
ಎಸೆದವಿಕ್ಕನನೆಣೆಡದಲೆಬಲು |
ಸಸಿದಕಥೆಯೊಳಗಿರುವರಸಲು |
ಬೈಸೆನಸಂತೋಸದಲಿಸುರಿಯುವದಿವನುಬಲ್ಲಿದತೊ | ೧೫ |



೨ನೇ ಸಂಧಿ

ಸೂಚನೆ:—

ಜಗದಗರ್ಭನು ಹರುಷಬಡುತಿಹ |
 ಜಗದವರ್ತನೆ ತ್ಯಜಿಸಿದಾಕ್ಷಣ |
 ಬಿಗುಟುಬುದ್ಧರು ಜೀರಣಿಸಿಹ ಧರ್ಮವ್ಯಮನೋಡಿ |

ತನ್ನ ನಾಶಯಿಸಿರುವ ಜೀವರ |
 ಉನ್ನ ಬಡಿಸದೆ ಮೊರೆಹೊಂದಕ್ಕೆ ಪ್ರ |
 ಪನ್ನ ವತ್ಸಲಸ್ವಪ್ರಯೋಜನ ಶೂನ್ಯನಾಗಿದ್ದು |
 ರನ್ನ ರೂಪಗುಣತಯಂಗಳ |
 ಉನ್ನ ತವತೇಜದಲಿಲಕ್ಷ್ಮಣ |
 ನಣ್ಣ ಸೂಜಗಗೋಳಸುತವ ಪ್ರತಿಜಗಯುಗಂಗಳಲಿ . ೧ |

ಕಾಲಗುಣದಿಂದುರಿತತಿಮಿರದ |
 ಜಾಲೆಬಿಗಿದಾಕ್ಷಣವೆತ್ತೋಣೆಜ |
 ಲೋಲನಪ್ರಥಮಾಂಗರೂಪಿವಾಯುದೇವರೂ |
 ಲೀಲೆಯಿಂದವತಂಸಿಭಗವನ್ |
 ಲೀಲೆಮಹಿಮೆಯಸಾರಿಮುನಿಕುಲ |
 ಪಾಲನಾಗ್ರಹಗಳಸುವರು ಅರಘಟಗಲಿಲಲಿ . ೨ |

(7)

ಇಂಥವಿಬುಧವರೇಣ್ಯರೊಡೆಯಿಂ ।

ಪಂಥದಿಂ ಗುದಿಸಿವರ ದ್ವೈತವ ।

ಗ್ರಂಥಕರ್ತರುಎಂದೆನಿಸಿವಿಕ್ರಮಾಶ್ರೇಷ್ಠರರು ।

ಸಂಘವಿಬುಧರೊಗಣಿಸಲಾ ವಿ ।

ಸ್ತಂಭದ್ವೈತದಧವ ನಿಗಮದ ।

ಮಂಥರೆಯಗೈದೆತ್ತಿದರು ಸಾಗರದೊಳವೃತದೀ । ೩ ।

ಕೆಲವುಕಾಲದಬಂಕಜಗದಲಿ ।

ಕಲಿಸ್ರಬಲಬಲದಿಂದಜನಗಳು ।

ಮಾಲಿಸರಾವರುಮನಸ್ಸೋತಿತುಸಂತಜೀವನಕೆ ।

ಬಲನಕುಂದಿತುಜಗದಜರಹೆ । ।

ಬೃಲದಿ ಪಾಪವಪ್ರಸ್ತಲಿಸಿ ।

ಒಳಕರಿಯದಾಯತ ವೋಕ್ಷಮಾಗರ್ ವುಎಲ್ಲೆನೋಡಿದರು । ೪ ।

ಅಕ್ರಮಿಸಿದೊಡೆಅಮರಗಣಗಳು ।

ಅಕ್ರಮದಿಬಂದರುಹಿಪೋದನು ।

ಪ್ರಾಕ್ಯತಜನಾವಳಿಯಳಂಗಜ್ಞಾನಗತ್ತಲೆಯು ।

ಅಕ್ಯತಿಯಗೈಸಿದರುಸತ್ಯಪ ।

ರಾಕ್ರಮದಿಪದಪದ್ಯಗದ್ಯವ ।

ಪ್ರಾಕ್ಯತದಧಾಪಯೊಳಗರುಹದ್ಧನುಮನಭಿಮತವ । ೫ ।

ಈ ಪರಿಯಜಗದಜರತ್ರಮದಿಂ ।

ವಾಪರಾಭವಗೈಸಿಜನಗಳ ।

ತಾಪಕೆದರುರಚಿಸಿದರು ಸದ್ಗ್ರಂಥಗಳಟೀಕಾ ।

ಪಾಪಬೆಳೆಯಲು ಬುದ್ಧರೆಲ್ಲಕ |
 ಲಾಪವಿಲ್ಲವೆಕನಡಪದವನಿ |
 ರೂಪಿಸಿದರೀಜಗದೊಳಗೆಹುವಾಸರೆಂದೆನಿಸು | ೬ |

ನಿಗಮವೇದ್ಯನಪ್ರಪ್ಯಚರಣಗ |
 ಉಗಮವಾದಾವನ್ನಾಯನೇತವ |
 ತೆಗೆದನೋಳ್ವರಿಗುಂಟೆ ದಿನರಾತ್ರಿಗಳ ಹೆವರಿಕೆಯು |
 ಮಿಗಿಲೆನಿಸಿದತಿಮಹಿಮೆಯಿಂದಿತ |
 ಜಗದಗರ್ಭನದಿವ್ಯಮಹಿಮೆಯು |
 ಬಗೆಯಭಾಷೆಯೊಳದೊಡ್ಡದೇನೈಬಲ್ಲಭಜಕರಿಗೆ | ೭ |

ಶ್ರೀಮದಾಚಾರ್ಯರರಗ್ರಂಥಗ |
 ಇಮಹಾಮಹಿಮೆಯಲಿ ಕೂಡಿಸು |
 ನೇಮಂದಿಂದಲಿಸಾರಿದರುಗೀರ್ವಾಣಭಾಷೆಯಲಿ |
 ಪ್ರೇಮವೆಂತುಟೊಹರಿಕದದಿಧಿ |
 ಷಷ್ಠಮದಿಂದಲಿಧರ್ಮಸೀನೆಯ |
 ಶ್ರೀಮದಜ್ಜಗನಾಥಗೈದರು ದಾಸರೆಂದೆನಿಸು | ೮ |

ಸ್ಯುನದಿಸ್ತಾನವಗೈದೊಡೇನನು |
 ದಿನದಿಜಪತಪಹೋಮಾದಿದೇ |
 ನನಕದುಂದುಭಿಸುತನದಾಸರನೆನೆಯದಿತನರನು |
 ಮನವಚನಕಾಯದಲಿದಾಸರ |
 ನಮುದಿನದಿಸ್ತುರಿಸಿದೊಡೆಜಾನ್ತನಿ |
 ಜನಕಸಲಹುವಸಕಲಫಲವಿತ್ತೆಮಗೆತೀರ್ಥಗಳ | ೯ |

(9)

ಅತು, ಬಾಲಕನೇಸೆಯ, ಲ್ಪುಣ್ಣನು |
ಮತೆ, ಜನನಿಯು, ವಿಸಿಶಿತವಿನ |
ನೆತ್ತಿ, ಶ್ರೋಷಿಸುವಂವಲಿ ಜಗನ್ನಾಥದಾಸರುಗಳ್ |
ಉತ, ಮಂವೈರಾಗ್ನವೆನೆದು |
ನ್ಮತ, ಸಾದವಗಸುದಿನದಿವಿತ |
ಗೊತ್ತವಾನ್ಯಜನಂಘ್ರ, ಭಕತಿಯನಿತು, ಸಲಹುವರು | ೧೦ |

ಜುಫಿಠಾಚ್ಚೈಕದಿಲನದಿನದ |
ಕುಲವುತ, ನೇಸ್ವೇಚ್ಚಯಂದಲಿ |
ಒಂದಿಒಂದಿವಂದಲಿ ಸಾಗರದೊಳನವರತ |
ನನನಾಭನನಂಘ್ರ, ಭಜಕರ |
ನಿಯೋಗೇಷ್ಯ ರಿಪರನ ಪುರುಕುತ |
ತೀಯವಲಿಬಂದೊದಗುವವು ಸುಖಸಂಪದಗಳ್ಳು | ೧೧ |

ಅವನಿಯೋಗತಿ ಪ್ರಬಲದಿಂಮೆರೆ |
ಯುವನಿಠಾಕಮನುಜರಲ್ಲಿದೆ |
ಶ್ಲವಗಲ್ಲದೆಭವಿಸುತಿಚಮಾನೇಕದ ಏಜದಲಿಯು |
ಲವಲವಿಲೆಯಲಿಭಜಿಸಿಬದುಕುವ |
ಕವಿಗಳೂಹೆಗೆನಿಲಕೊದಲ್ಲದೆ |
ಕವಿದತಮರದೊಳಕರಿಗ ವೇಸಂತರೀರ್ಣಪುದು | ೧೨ |

ಜನಕನಿಜತನಯನಕೊದಲಾ ಮಡಿ |
ಮನವಚನಕಾಯದಲಿಲೇಳುತ |
ವಾಙ್ಗಿಪ್ರೇಮದಿಜಕುಪಿಸುವ ತೆರ ವಾಸರಾಹುರುಗಳ್ |

ಮುನಿಮಾಕವಿಶಿವದೋಷನೋಹದೇ |
 ಮನವಭಾವನನರಿತುಕರುಣದೇ |
 ತನಯಸಂತಾನದಿವದಿಪ್ರೋಲಿಂಧಗಲಿರಳುನವಿವೇ | ೧೦೩ |

ಎಂತುಪೋಲಿ ಸಾಗರನತ |
 ನಂತರಗದೋನಿವನುತಗ |
 ಳಂತುರಲ್ಲವೆಂದೆತಿರಕನಾಟಕಾಮಾತೆ |
 ಸಂತಕುಲದವರೊಕ್ಕು ಜ್ಞಾನಿಗ |
 ಳಂತರಂತನಚರಣಭಜಕರ |
 ನೆಂತುಧರಿಸಿಹಳುಸುರಲಸವಳತನ್ನ ಗರ್ಭದಲಿ | ೧೦೪ |

ಅಂಗಮಿಸುನಿಯಪ್ರತಿಮೆಯೊಂದದ |
 ರಂಗಶೋಭಿಸುವದಕೆಜನಗಳು |
 ಭಂಗಗೋಳಿಸದೆರನುಳದಿ ಸೂಸಿತುನತೆರಜಗದಿ |
 ತುಂಗಭಕ್ತಿಯಬಲದಬುದ್ಧರು |
 ರಂಗನಂಘ್ರಿಯಪರಿಮಳದಿ |
 ಮೊಂಗನ್ನಡವಪ್ರತಿಮೆಯಿಕೆ ಸೂಸಿವರುಜ್ಞಲಿಪುವವಕೆ | ೧೦೫ |

ತೊಂಡನತ್ನಲಪವಭಜಕರಪ್ರ |
 ಚಂಡಭಕ್ತರಪ್ರತನಿದ್ಯೋ |
 ದ್ವಂದ್ವವೆತುತಿಸನೆಮೊಪೆಪಾಂತಾರಂಗನನ್ಮ |
 ಮಂಡಲಮೋಳಪ್ರತಿಮೆಯೊಂದಲಿ |
 ಕಂಡುಬರುತಿಹಬೆಟ್ಟಗಳಕಡು |
 ಬೆಂಡಿನಾಯುಧದಿಂದಜನಗಳಭಲಿಸೋವಂತೆ | ೧೦೬ |

ಶ್ರೀ ಸಂಧಿ

ಪೂಜನೆ:—

ನುಮಿ, ಕರ್ತೃ ರೇರಕಬುವಿ |
 ರಕ್ತಕ ಲಮಣಜ್ಞಾನದಾಯಕ |
 ಭಕ್ತ ಸಿಂಹಗನ್ಯ ಭಸ್ಮತಿರಜಗದಿಜನ್ಯವನ |

ಕೇಲಿರೈನೈಜಾಮರಾಜ್ಯವ |
 ಲೋಕೇಯೋಳವಟ್ಟವಾಸಿವಿ |
 ತಾಳುಕನೂಳೆಕೆಯಿರುವಪ್ರಾಣವಟಿಂಬಗ್ಯಮಾದರಿ |
 ಶೀಲಗುಣದ ಶಾಸುಭೋಗನು |
 ಕಾಲಕಳೆಯುತಸಂತರೂಪನೆನಿ |
 ಜಾಲಯದೋರ್ವನುಕಣಾನಂದಪ್ಪನಾಮಕದಿ | ೧ |

ಪತಿಯನೆನೆಯತನಯದಿವೇವಪ್ರ |
 ತತಿಪೂಜೆಯೆಗೈಯ್ಯತನುದಿನ |
 ಅತಿವಿಶಿಯಲಿಂದಿನಗೆಯುನಾವಾವಕಾಲವರಿ |
 ತುತಿಪಜನಕಲ್ಪಮ್ರಮನಗುಣ |
 ನತಿಸವಾಡುತಲಿಪ್ಪ ಅತಿಪತಿ |
 ಪ್ರತೆಯುಸತಿವರಾಗಿವ್ವ ಕುಕಣಾಶಾನುಭೋಗನಿಗೆ | ೨ |

ವಾಚಕರೆಕೇಳಿಕೆಗುಣವತಿ ।

ನೀಚರಂದದಿರರೋಡನೆಬಲು ।

ಯಾಚಿಸುವುದ್ದಿಲ್ಲ ನಿಜಪತಿವಿನಹ ಜಗವಲ್ಲಿ ।

ಕೀಚಕಾಂಪ್ರಿಯನಗುಣವವಿ ।

ನೋಚಿದೆನಾಡುವದುಬಟ್ಟುನಿ ।

ಶಾಚರರತೇನೋಡಳಸ್ಯರನೆಂದುಸ್ವಪ್ನದಲಿ । ೩ ।

ಊಟವೇನಿಜರನುಣನುಂಡುಮ ।

ನೋಟವೇನಿಜಪತಿಯಚರಣೋ ।

ಡ್ಯಾಟವೇನಿಜಗೃಹದಧಾಗದೊಳಿಲ್ಲನೋಡಿದರು ।

ಆಟವೇನಿಜಮನಗಲರೋ ।

ಲ್ಯಾಟವೇನಿಜಮಕ್ಕಳಲಹರಿ ।

ಟ್ಯಾಟವೇಹರಭಜನೆಯುಃಕರ್ಥೋಘೋಗರ್ಗನಯು । ೪ ।

ಪ್ರತಿದಿವಸವಿಷಯದಲಿಗೈಯ್ಯುವ ।

ವ್ರತವ್ರಸಾಸಮಕ್ತನಿಯಮವು ।

ಪತಿಯಚರಣದಸೇವೆಯೇಂದೆನುವಸುದತೆಯರು ।

ಕ್ಷತಿಯೋಳಾಜ್ವಲಕೀರ್ತಿಯಲದಲಿ ।

ಅತಿಹರುಷದಿಂಜೀವಿಸುವರೆಂ ।

ದತುಳಹದುವದಿಸಾರಿಹಳಃನರಸಪ್ಪನ್ನೆಂಡತಿಯು । ೫ ।

ಮಾರ್ಮವರಿಯದೆಪತಿಯನಾಚ್ಛೇ ಆ ।

ಧರ್ಮಾನದಿಂತೊತ್ತೆರಂದಲಿ ।

ದುರ್ಮಾನಗೈಸುವನಿತ್ಪಪಲಧಮಗರ್ಗಳನ ।

ಕರ್ಮಪಾಪವಪ್ರಜ್ವಲಿಸಿಬಳಿ |
 ಕರ್ಮಫಲಗಳಭೋಗಪಡುತ್ತಿ |
 ಧರ್ಮಗೋಷಿಗಳಾಗಿಜನಿಸರುಜನ್ಮ ಜನ್ಮದರಿ | ೬ |

ನೀತಿಇಲ್ಲದವಾಜ್ಯಭಾರವು |
 ಪ್ರೀತಿಇಲ್ಲದ ಖತನವುಬಲು |
 ದಾತಂಗಳದನರರುಹಂಗೆರ್ಪಿಸದವ್ರತನೇನು |
 ಭೂತದಯವಿಲ್ಲದಿಹಪಂಡಿತ |
 ಕ್ಷಾತಿಹೊಂದಿಪ್ರಮರಲೋಕದಿ |
 ಪಾತಿವ್ರತವಿಲ್ಲದಿಹವನಿತೆರುವ್ಯರ್ಥಜಗದೊಳಗೆ | ೭ |

ಜನನಿಭಕ್ತಿ ಪಭೋಜ್ಯವಸ್ತುಗಳ |
 ಇನಿತರೊಳುಗಳಭಾದಲಿಲಡಗಿಹ |
 ಜನಿಸಬಾಲಕನುಣ್ಣುವಂದದಿಲಕುಮಿವಲ್ಲಭನು |
 ದಿನಬಿಡದೆಪತಿಸೇವೆಯುಂಗಳ |
 ಮಾನವಚನಕಾಯದಲಿಗೈದೊಡೆ |
 ಕ್ಷಣಬಿಡದೆಸ್ವೀಕಂಪಪತಿಗಳಹೃದ್ನು ಹೆದಿಂತು | ೮ |

ಸಖಿಯಿ ದಲ್ಲವಿಷ್ಯಕಪಟವು |
 ಕುಟಿಲಭಯಶಾಂಚಲ್ಯಗಳಸಂ |
 ಘಟಿಸೆಹೃದಯದಿಪಗಾಗದಂತೇವರ್ತಿಸುವನಂತೆ |
 ಕಠಿಣಕಬ್ಬುಗಳುಚ್ಚರಿಸದಲೆ |
 ದಿಟದನು - ಕುಳಿವೆನಿಸಪತಿಯನ |
 ಪಟಿಸೆ - ಲೋಕವಗೊಳಿಸುವಳೆನಿಜರತೀವ್ರತೆಯು | ೯ |

(14)

ವಿನುದೈವವುಶಾನುಭೋಗನ |
ದೇನುಪುಣ್ಯವುಪೊಗಳಲಳವೆ |
ಜ್ಞಾನದಿಂದನುಕೂಲವಿಹವನಾರ್ಥಕಾಮದಲಿ |
ಜಾಣತನದಿಂದನದಿನದಿಸನ್ |
ಮಾನಗೈಯ್ಯುತನಗೆಮೊಗದಲಿಹ |
ಮಾನಿಸೀಯಳುಪತ್ತಿಯಾಗರೆ ಮೃತ್ಯುಲೋಕದಲಿ | ೧೦ |

ಬೆಟ್ಟಗಳನೆಗಹುವದುಶಕ್ಯವು |
ಕೆಟ್ಟರೋಗದಿಸಿಲುಕಿಗೇಲವುದು |
ತೊಟ್ಟಳಿಕೆಲಿಖಿತಗಳಿಗೆದುರಾಗುವದುಮಾನಪಠು |
ಮುಟ್ಟವಿಸಿದೊಡೆಮಾಯೆಮೋಹದ |
ಮೆಟ್ಟುಗೆಡಹುವಗವಿಗಳಹಭವ |
ಬೆಟ್ಟನೆಗಹುವವಳವೆಪೇಳಿಜಗದಜೀವರಿಗೆ || ೧೧ |

ಬಲ್ಲಿದರೆಬಡತನದಿಭವವನ |
ಗೆಲ್ಲಲಳವೇಸರ್ವರಿಂದ್ಲಣ |
ಉಳ್ಳವರಿಗಳವಲ್ಲದಿರೆಮಿಕ್ಕವರಪಾಡೇನು |
ಸುಳ್ಳುಮಾತುಇದಲ್ಲಬಡವರು |
ನಿಲ್ಲದಲೆಭವಗೆದಿನವೆಂದೊಡೆ |
ಕಲ್ಲಿನಾಶ್ರಯದಿಂದನದಿಯೊಳಗೀಸಪೋದಂತೆ || ೧೨ |

ಬಡತನವುದಿನದಿನಕೆಬೆಳೆಯಿತು |
ಹಿಡಿಕೆಹಣಕತಿಕಷ್ಟವಾಯಿತು |
ಕಡುಜವದಿಜೀಸರವಗೊಂಡನು ಸಂತನರಸಪ್ಪ |

(15)

ತಡೆಯದಾದನುಭವಗಭವಣೆಯ |
ಆಣಿಗೆಯಡಗಲುದಿನದಿಗ್ರಹದಲಿ |
ಬಿಡದೆಬಳಸಿದಬಳಿಯೆಣಿಹಸರಕಾರದ್ಧಪ್ಪಿಯನ | ೧೩ |

ಇನಿತುಮೇಲಧಿಕಾರಿರಾಯನ |
ಕ್ಷಣದಿಕರೆಸಿವಿಚಾರಿಸಿದನೀಗ್ |
ಹೌದವಶ್ಯವುಇರುವದದರಿಂದ್ಧಪ್ಪಿತಾಯನಲು |
ಖುಣದಹೆಣವನುವಿನಭರಿತಮಧು |
ಖಣಿಯತೆರನುಂಗಿದೆನುವನುತಿರೆ |
ಮುನಿದುಕೊಟ್ಟನುರಾಯನಿಗೆ ಅತಿಕಠಿಣಶಿಕ್ಷೆಯನ | ೧೪ |

ಪತಿಯದುಃಖವನರಿತುಸದ್ಗುಣ |
ಪತಿಯುನಿಜರಮಣನಿಗೆವುಸರಿದಳು |
ಚಿತವೇನಾಯಾವಿಗಳತೆರವ್ಯರ್ಥಚಿಂತಿವುದು |
ಕ್ಷಿತಿಯೊಳರಿಯರೆ ಲಕುಮಿವಲ್ಲಭ |
ಸತತಭಜಪರಪ್ರಡುಕುತಲಿಬ |
ಪ್ರತಿಶಯದಿನೀರಡಿಸಿದವನೇ ಜಲಪ್ರಡುಕುಪಂತೆ | ೧೫ |

ಆಕ್ಷಣವೆಸದ್ಭಕ್ತಿಯಲಿಕಮ |
ಲಾಕ್ಷನಂಘ್ರಿಸರೋಜಭೃಂಗನು |
ದೀಕ್ಷನಾದನುಸಂತಕುಲದೊಳಗಗ್ರಗಣೈನಿಸಿ |
ಸೂಕ್ಷ್ಮವಲ್ಲವೆಲೀಲೆಹರಿಯಪ |
ರೋಷವಾಯಿತುರಾಯನಿಗೆಬಲ |
ಪೋಷೆಯಿಂ ಶಿಷ್ಯಾದನಾತಿವ್ಕುಣ್ಣಿದಾಸರಿಗೆ | ೧೬ |

ಕೆಲವುದಿನಸಂತೋಷದಿಂದಲಿ |

ಕಳೆದುಪೋದವುಜಗದೊಳಗೆನಿ |

ಮೌಲಿನಭಕ್ತಿಯು ಪ್ರಜ್ವಲಿಸತಾತನಸಕಲಜನಕೆ ||

ಅಳಿದುಹೋಯಿತುದೋಷವೆಲ್ಲವು |

ನಳಿನನಾಭನನುಗ್ರಹದಿಂತ್ |

ಕುಲದಜೆಯುನರಸಪ್ಪನೆಂಡತಿಗರ್ಭಧರಿಸಿದಳು || ೧೭ ||

ಅರುಹಲೇನೈಗರ್ಭಬೆಳೆಯಿತು |

ಪರಮಹರುಷಿತರಾಗಿಜನ್ಮ |

ದರಿದ್ರನಿಗೆಗುಪ್ತನಿಧಿದೋರತಂತಾಯ್ದಂಪತಿಗೆ |

ಭರತಭಕ್ತಿಲಿಭಜಿಸುತ್ತಿರಲತಿ |

ತ್ವರಿತದ್ಧರಿಪ್ರೇರಿಸಿದುದಕೆ |

ಹರಿದಾಸಹೊಕ್ಕನು ವಾಚಕರೆ ಸಾಧ್ವೀಯಗರ್ಭದಲಿ || ೧೮ ||

ಪೊಳೆಯಲೆಸೆದವುಕದವುಗಳುಧಳ |

ಧಳಪಬಾಯ್ಡೆರೆಕಂಗಳದ್ವಯ |

ಲಲಿತಕಾಂತೆಯಲುಕ್ಕಿ ಬಂದಿತುಅಂಗನಂಗವನ |

ತೊಲಗುವಂಗವುತುಂಬಹತ್ತಿತು |

ವಲಯಬಿಗಿದವುನಡುವೊದಳಿ |

ಗಳಶಂಖದೆಸೆಕದಬಗೆಯ ತೋರಿತುಗರ್ಭಣಿಯ ಜನಕೆ || ೧೯ ||

ಪರಮಮಂಗಳತಾರೆಯುದಯದಿ |

ಉರುತರದಗುರುದೇವಿಯೊಳಗೆಶುಭ |

ಕರದಲಗ್ನದಿಸಾಂಡುವಿಠಲನ ಪರಮನುಗ್ರಹದೀ |

ತ್ವರದಿಶ್ರಾವಣಶುದ್ಧಬಿದಿಗಿಲಿ |

ವರವೆನಿಸಿಕೇಲಕವರುಷದಲಿ |

ಹರುಷದ್ದೆತ್ತಿಳುಮುಕ್ತಿಮಾರ್ಗಶ್ರೇಯಕಾಬುಧನ || ೨೦ ||

೪ನೇ ಸಂಧಿ

ಸೂಚನೆ —

ತನ್ನ ಜರೆದಂಗೆಲೆಕ್ಕಿಸನ ಹರಿ !
 ಬನ್ನ ಬಡಿಸನುಶರಣವೊಕ್ಕರ !
 ಮನ್ನಿಸನನಿಜ ಭಕ್ತರನುದಿನ ಜರೆವದುರ್ಜನರ !

ಲಲಿತವುಕ್ಕಳಿಗೊಂಬೆಯಂದದಿ |
 ಹೊಳೆವನೇತ್ರವನೊಸಲಮೇಲಿಹ |
 ತೊಲಗವೃಗಮದಬಟ್ಟೆಚುಭಸಿತುಬಾಲರೂಪವನಾ |
 ಪೊಳೆವಗಲ್ಲವುಸುಳಿಗುರುಳಗಳು |
 ಎಳೆದುಟಿಯಲಿಂಮುದ್ದವದನದಿ |
 ಚಲುವಭಗವಕ್ಕನೇಸೆದನುಬಾಲರೂಪಿನಲಿ | ೧ |

ನೋದದಿಂದಲಿದಿಸದಿಜಗದೊಳು |
 ವೇದತೀರ್ಥನಪ್ರಿಯದಾಸನು |
 ಆದರದಲಿಂಬೆಳೆಯಲೆಸೆದನುಬಾಲಶತಿಯಂತೆ |
 ಸಾಧುತನದಲಿನಾವುಕರಣಗ |
 ಇಂದಿಜಾವಳಲುಕನಯನಭವ |
 ದಾದಿಕರ್ಮವಜರಗಿದವು ತ್ರಿನಿವಾಸನಾಮಕದಿ | ೨ |

ಸಾಂದ್ರಸೀಲಗುಣಂಗಳಗೆಬಲು |

ಕೇಂದ್ರನೆಸಿದಶ್ರೀನಿವಾಸು |

ಪೇಂದ್ರಪ್ರೇರಣೆಯಿಂದಮಂತ್ರಾಲಯಮಠಕೆಬಂದು |

ಸಾಂದ್ರಭಾವವಿವೇಕದಿಂಭಕು |

ತೇಂದ್ರಸುತಿಸಿದಶಾಸ್ತ್ರಗಳವಿಭು !

ದೇಂದ್ರಶ್ರೀವರದೇಂದ್ರತೀರ್ಥರಸನ್ನಿಧಾನದಲಿ | ೩ ||

ಪರಮವಿದ್ಯಾಲತೆಯುಬಲದಿವಿ |

ಸ್ಫುರಿಸಹತ್ತಿತುಶ್ರೀನಿವಾಸನ |

ಭರದಿಗೈದ್ದನುವಾಯವಾದಿಗಳೆಲ್ಲನೋಡಿದರು |

ಅರಿಯಲೇನೈವಾಚಕರೆಬಲು |

ಗರುವುಬಂದಿತುಮುಸುಕಿದುದುಅತಿ |

ಮಿರಗೊಚಂದ್ರನ ಮೇಘತತಿಗಳು ಮುಚ್ಚುವಂದದಲಿ | ೪ ||

ಬಂದರಲ್ಲಿಗೆಭರಿತಭಕ್ತಿಯು |

ಒಂದುದಿನಶ್ರೀವಿಜಯರಾಯೈ |

ತಂದುಕಂಡರುಶ್ರೀನಿವಾಸನಪರಮತೋಷದಲಿ |

ಅಂದವರಯದ್ದೆಶ್ರೀನಿವಾಸನು |

ಬಂದಸಂತಗೆಬಿರುನುಡಿಗಳನ |

ನಂದುಜರೆದನುಮನಕೆಬಂದಂತಾತ್ಮಪತಿರುವದಿ | ೫ ||

ನಯನನಿಲ್ಲವತನುಕಲ್ಲಳ |

ಜಯನರವಿಬಿಂಬಗಳಿಗೆಸೆಮೊಡೆ |

ಭೂವೇಷಯುಗೆ ಎಸೆದನನ ತಲೆಯೊಡೆಯೊಡಲ್ಲದಲಿ |

ಹೆಸುವದನದಾಸರನಜರಿದಕೆ |

ಭಯಕರದಲಾಶ್ರೀನಿವಾಸಗೆ |

ಕ್ಷಯದರೋಗವುಪ್ರಾಪ್ತವಾಯತು ಪ್ರಕೃತಜನ್ಮದಲಿ | ೬ ||

ಶೋಣಿತವನಟ್ಟಿಸಿತುದೇಹವ |

ಕ್ಷೀಣವಾಯಿತುಕೋವಿನನಭಯ |

ಪ್ರಾಣಕೊದಿಗಿತುವೃತ್ತ್ಯದೇವತೆಜೆಹ್ವಚಾಚದಳು |

ದೀನನಾದನುಸಕಲಪೈಷಧ |

ಶ್ರೀನಿವಾಸಗೆವ್ಯರ್ಥವಾಗಲು |

ಪ್ರಾಣದೇವರ ಸೇವೆಗೆಸಿದನು ಭಕ್ತಿಪೂರ್ವಕದಿ || ೭ ||

ಯಾತುಧಾನರಶತ್ರುಮಾರುತಿ |

ದಾತಗುಣಗಣಪ್ರೇರಕನೆಜಗ |

ಮಾತೆಮೋದವಿವರ್ಧಕನೆ ಭವರೋಗಭಂಜಕನೆ |

ಮಾತುಲಾಲಿಸುಬಲಕನಮಹ |

ಪಾತಕಾಂಕ್ಷಾನಲನೆನಿಜ |

ದೂತನಾನನುಮಾನಿಸಿದೆಪೊರೆಯಂದನಾಭಕುತ | ೮ ||

ಎಲ್ಲಿಪೋದರುಕಾಣೆ ಗತಿಮ |

ತ್ತೆಲ್ಲಿನೋಡಿದರಯೆಹಾದಿಯ |

ಬಲ್ಲಭಜಕರಕಲ್ಪವ್ರಾಪ್ತನಂದಿಲ್ಲಿನಾಬಂದೆ |

ಕ್ಷುಲ್ಲಕನಮಾತೆಂದುಬಿಡದಲೆ |

ಗೆಲ್ಲಿಸೆಲೊಮಹರೋಗವನಜಗ |

ಮಲ್ಲಯನ್ನ ಪರಾಧನೋಡದೆನೀಡುಪುರುಷಾರ್ಥಾ || ೯ ||

ಆಲಯದೊಳಪ್ರತಿಮೆಯಿಂದಿಕ |

ಸೀಲಕಲ್ಪದಗಿಡವೆನೆಸೆದತಿ |

ಜಾಲಿವೃಕ್ಷಗಳಿಂಗೈಜಲವೆರವಂತೆಯ್ನ ಕೃತಿ ||

ಸೋಲಾರಹಿತಜಿತೇಂದ್ರಿಯನು ||

ಮ್ಯಾಲಯದೊಳರಲಿಕ್ಕೆ ಬಲುಸ ||

ರಾಲಯಂಗಳತಿರುಗಿ ಬಳಲಿದೆ ಕ್ಷಮಿಸಬೇಕೆಂದ || ೧೦ ||

ಬಳಲಬೇಡೆಲೊಪರಮದಾಸನೆ |

ಬಲಿದಭಕ್ತರಜರೆದುಡಕೆತವ |

ಗಳಕೆಬಿದ್ದಿತುಭಾರಿರೋಗವು ಭಯವುಬೇಡೆಂದು ||

ಕಳೆದುಪೋಪುದುನಿನ್ನ ಬೇನೆಯು |

ಬಳಗೆಪೋಗಿಲೊವಿಜಯರಾಯರ |

ಕುಲಶದಂಗನು ಸೂಚಿಸಿದನಾಗವನ ಪ್ವಷ್ಟದಲಿ || ೧೧ ||

ವಂಚಿಸದೆನಾವಿಜಯರಾಯರ |

ಮುಂಚೆತಿಳಿಯದೆ ಜ್ಞಾನಜ್ಯೋತಿಯು |

ಮಿಂಚಲಿಲ್ಲವುನುತಪಶ್ಚಾತ್ತಾಪಗೊಂಡನವ ||

ಪಂಚಶರನಯ್ಯನನಭಜಿಸಿವಿ |

ರಿಂಚಿಲಿಖಿತವುನುತ ಆವೆರೆಡಿ |

ಮುಂಚೆವೋದವನೌಕಸಾಧಿಪನಪ್ಪಣೆಯಬಲದಿ || ೧೨ ||

ಕ್ಷಿತಿಯೊಳೆನ್ನ ಸಮಾನಪಾಪಿಗ |

ಳತಿಶಯದಿಹುಡುಕಿದರುಕಾಣರು |

ಮತಿಯಗೆಟ್ಟೆನುಜರಿದೆಜಾನ್ಮವಿಜನಕದಾಸರನ |

(21)

ಮಿತ್ರಿಯುಯಿಲ್ಲವುನ್ನ ಗರ್ವಕೆ |
ಸುತನುಎನ್ನ ವನೆಂಬಭಾವದಿ |
ಸತತಪ್ರೋರೆಂದಡಿಗೇವರಗಿವವಿಜಯದಾಸರಿಗೆ | ೧೨ |

ಪುಷ್ಕಪ್ರತತಿಗಳುಬ್ಬಿಶಲಿಭೃಗು |
ತಿಲಕಬಿಗಯಪ್ಪಿದರುದಾಸರ |
ಗಳಕೆಕೈಹಾಕಾಲಗಿಸಿದರು ಪರಮಪ್ರೀತಿಯಲಿ |
ಸುಳಿಮುಬಂದಿತೆವಿಧಿಯುನಿನ್ನೆ ಡೆ |
ತೋಳೆಮಪ್ರೋಪುಮ ರೋಗವೆಂದತಿ ||
ಫಲಿತಮಾತುಗಳಾಡಿ ಇತ್ತರುಅಭಯಹಸ್ತವನ || ೧೪ |

ಬೆದರಬೇಡೆಲೊಶ್ರೀನಿವಾಸನೆ |
ಸುದಿನದೈವನುಕೂಲಬಲಗಳು |
ಒದಗಿವನುವಾನಿಸದೆನಡಿಭಾಗಣ್ಣದಾಸರಲಿ |
ಮುದದಿಸೇವಿಸುದಾಸರಡಿಗಳ |
ಸದೆಮಪ್ರೋಪದುಕ್ತಣದೊಳಗೆನಿ |
ನ್ನುದಿತರೋಗವುಎನುತ ಕಳುಹಿದರವನದಾಸರಲಿ | ೧೫ |

ರನ್ನ ಮಹಿಮೆಯಕೇಳಬಲ್ಲರೆ |
ಮುನ್ನ ದಿನಶ್ರೀವಿಜಯದಾಸರು |
ಮನ್ನಿಸಿರಿಎಂದಾಚ್ಛೆ ಇತ್ತರು ತಮ್ಮಶಿಷ್ಯರಿಗೆ |
ಚಿನ್ನ ಮಯನುಗ್ರಹದಬಲದಿಂ |
ಘನ್ನ ಜ್ಞಾನಿಯುಆಗುವನುಇವ |
ನಿನ್ನು ತಡಮಾಡದಿರು ಎಂದರುಹಿದರು ಸ್ವಪ್ನದಲಿ || ೧೬ ||

(22)

ನಯವುಯಿಲ್ಲವಬಾಲಕರುಕಡು |

ಭಯವಯಿಲ್ಲವಸೇವಕರುನಿ |

ಶ್ವಯವನಾಡರಸೆ ಹಿತರು ಮಹಮಂಡಪತ್ತಿ ಯರು ||

ಪಯರಹಿತಫಲಪಾಂಡುವಿಶಲನ |

ನಯದಿತುತಿಸುವವಿಜಯಾರಾಯರನೆ |

ನಿಯದಿಹರೇ ಕಾರೆಯಕೊರಳೊಳುವೆಣಲೆಗಳಿದ್ದಂತೆ | ೧೨ ||



೫ನೇ ಸಂಧಿ

ಸೂಚನೆ:—

ಪಾನಗೈದನುಜ್ಞಾನಪಯವನ |
ಶ್ರೀನಿವಾಸನುಗುರುಕೃಪೆಯಲಿಂ |
ಜ್ಞಾನಿಯಾದನು ಜಗದೊಳಗೆ ಜಗನಾಥನಾಮದಲಿ |

ಸಾನುರಾಗದಿಬಂದಬಿಡದಲಿ |
ಶ್ರೀನಿವಾಸನುಶೀಘ್ರದಿಂದಲಿ |
ವೇಣಿಸೋಮವುರಕ್ಕೆ ಗುರುಭಾಗಣ್ಣದಾಸರಲಿ |
ಓಣಿಓಣಿಗಳಲ್ಲಿಹುಡುಕುತ |
ಕಾಣಲೆಸೆದನುಪರಮಗುರುಗಳ |
ಮಾಣಿಕವಕಳಚಿದೊಡೆ ಸರ್ಪವು ಹುಡುಕುವಂದದಲಿ || ೧ ||

ಬರುವಅತಿಥಿಯಕಂಡುದಾಸರು |
ಹೊರಗೆಬಳಿದಾಲಗಿಸಿಕೊಂಡರು |
ಪರಮಭಕ್ತನುಎಂದರವಗತಿ ಮಧುರವಚನದಲಿ |
ಇರದೆಪೋವುದುಕ್ತಯದರೋಗವು |
ನಿರುತಚಿಂತಿಸಬೇಡೆನುತಭ |
ಕೃಪಿಯವಂತ್ರಿಸಿಂನಿಸಿದರುಪ್ರತಿದಿನದಿನಂಗಳಲಿ | ೨ |

ಭಂಗವಾಯಿತು ಕ್ಷಯದರೋಗವು |
 ಅಂಗಚರ್ಮವು ಸುಲಿಯಲೆ ಸದಿತು |
 ಬಂಗರೋರ್ಣದ ಬಣ್ಣ ಬಂದಿತು ಗುರುವನು ಗ್ರಹವಿ ||
 ತುಂಗಶಕ್ತಿಯು ಬದಗಹತ್ತಿತು |
 ರಂಗನಂಘ್ರಿ , ಸರೋಜಭೃಂಗಗೆ |
 ಕಂಗಳದ್ವಯವದ್ದು ಬಂದವು ಹುಬ್ಬು ತೀಡಿದವು || ೩ ||

ಹೇಯಜನ್ಮದವಲ್ಲ ಇವನು ಮು
 ಹೀಯೊಳಗೆ ಬಲು ಜ್ಞಾನಿಯಾಗುವ |
 ಆಯುಭಾಗವು ಅಲ್ಪವಿರುವದರಿಂದ ಶೀಘ್ರವಲಿ ||
 ಕಾಯವಾಚಮನಸ್ಸಿನಲಿನಿ |
 ಮ್ಮಾಯುವರ್ಪಿಸಿರೆಂದು ಭೃಗುಮುನಿ |
 ರಾಯಭಾಗಣ್ಣರಿಗೆ ಅರುಹಿದರವರಸ್ವಸ್ತದಲಿ || ೪ ||

ಕೇಳಬಲ್ಲರೆವಾಚಕರೆನಿ |
 ಮ್ಮಾಲಯದಕರ್ನಾಟಕದಿಮುನಿ |
 ಜಾಲವೃಕ್ಷವು ಯೋಗಿಕುಲಲತೆ ಸಂಸಿದವಾರ್ತೆ ||
 ಕಾಲದಲಿ ಭಾಗಣ್ಣದಾಸರು |
 ಶೀಲಗುಣದಾಶ್ರೀನಿವಾಸಗೆ |
 ಪಾಲಿಸಿದರಿತ್ತಾಯುವನು ಅವನೊಡ್ಡಿದ್ವಸ್ತದಲಿ || ೫ ||

ಶ್ರೀನಿವಾಸನು ದಿತರೋಗಪ್ರ |
 ಮಾಣವೂರ್ವಕಬಿಡದದರಸಲ |
 ಕ್ಷೀಣಬಲದವನಾಗಿ ಇದ್ದನು ಕೆಲವುದಿನವರಿಗೆ |

ಗಾನಲೋಲನಉತ್ಸವದಕೆಂ |
 ದಾನಮಿಸಿಬುಧಪ್ರತತಿಗಳಜೊತೆ |
 ಸಾನುರಾಗದಿಹೊಂಟೆತಿರುಸತಿರಾಜದರುಶನಕೆ || ೬ ||

ಪರರನಿಂದಿಸಕುಜನಪ್ರತತಿಗ |
 ಆರಿಯದಾವರುಜೋರಕಾಲವನ |
 ನಿರುತಕಾಣರು ಭಕ್ತಿಯಿಲ್ಲದದ್ವಿಪದಪಶುಗಳನ ||
 ಪರಮಡಾಂಭಿಕರೆಲ್ಲಿಕಾಣರು |
 ಸರ್ವಕಾಲದಿಹುಸಿಯನುಸುರರ |
 ದಿರವುಕಾಣಾಕಾಶನಳಿಯನಗಿರಿ ತಟಾಕದಲಿ || ೭ ||

ಉತ್ಸವ್ವರಿಪದದೊಳಗೆಗುಡಿಯಲಿ |
 ಚಿತ್ತವೆಸೆದರುದಾಸಭಾಗಣ |
 ಪತ್ನೈಹಾಕೊದುಮರೆತುಬಿಟ್ಟರು ಶ್ರೀನಿವಾಸನಿಗೆ ||
 ಸತ್ಯೆನಿಧಿಹುನಟಿಸುತಲಿಬಂ |
 ಧೂತುಆಯಿತು ಎನುತದಧಿಚಪು |
 ಬಾಹಿ ಎಸೆಯುತಲಡಗಿದನುಭಾಗಣ್ಣ ರೂಪಿನಲಿ || ೮ ||

ತಟ್ಟನೆಚ್ಚರಗೊಂಡುಭಾಗಣ |
 ಮೆಟ್ಟುಬಿದ್ದರು ಶ್ರೀನಿವಾಸನ |
 ಬಿಟ್ಟುಬಂದೆನೆಪತ್ನೈಹಾಕದೆಂದೊಡಲಿಂದ |
 ತಟ್ಟನೋಡುತಮನೆಗೆಬರಲತಿ |
 ದಿಟ್ಟತನದಲಿಶ್ರೀನಿವಾಸನು |
 ನಿಟ್ಟುಸುರಿನಿಮತ್ತೆವಿತಕೆಬಂದಿರಿಂತೆಂದ || ೯ ||

ಗಳದಶರಗಳುಬಿಗಿದುಪೋದವು !

ಬಳನೆಕಂಬಿನಿದುಂಬಿಗವುಚಿತಿ !

ಜೆಲುವವೆಂಕಟನಾದರಿಸಿದನೆ ಎನ್ನ ವೇಷದಲಿ !

ಬಲಿದಭಕ್ತನನಿನೆನುತಬಲಾ !

ಪುಳಕಗಳಲುಬ್ಬಿನಲಿ ಸಾಸರ !

ಗಳಕೆಬಿದ್ದಪ್ಪಿದರುಭಾಗಣ ಪರಮಹರುಷದಲಿ ! ೧೦ ||

ಅಂಕಿತುಪದೇಶವನಕೊಡಿರಕ !

ಲಂಕಮಹಿಮನಚರಣತುತಿಸುವೆ !

ಬಿಂಕವಿಲ್ಲದೆಭಜಿಸೆನೆಂದನು ಶ್ರೀನಿವಾಸಸದಾ !

ಶೆಂಕೆಯಿಲ್ಲದೆಚಂದ್ರಭಾಗದಿ !

ಎಂಕನೆ ಸರಲಿಮುಣುಗಿಡೊಡನಕ !

ಲಂಕಮಹಿಮನಸಿಕ್ಕಮೂರುತಿ ನಿನ್ನ ಮುದ್ರಿಕೆಯು : ೧೧ ||

ನಗುತವೋದನುಪಂಥರಿಪುರಕೆ !

ಮಿಗಿಲೆಸಿಸಿದತಿಚಂದ್ರಭಾಗದಿ !

ಸ್ಥಗಿತಭಕ್ತಿಲಿಮುಣುಗಿಕಂಡನು ವಿಠಲಮೂರುತಿಯ !

ಜಗದ್ಗರ್ಭನಧರಿಸಿಶಿರದಲಿ !

ಜಿಗಿದುನರ್ತನಗೈಯ್ಯುತೆಂದನು !

ಬಿಗುಹಿಪೊರಿತಟತಕೊಟೆನಿಭಜಗನಾಥವಿಠಲೆಂದು ! ೧೨ ||

ದಿನದಿನಕೆವಿಸ್ಪುರಿಸಹತ್ತಿತು !

ಜನಿತಜ್ಞಾನಾಲತೆಯುದಾಸರ !

ಎಣಿಕೆಯಿಲ್ಲವೆರಚಿಸಿದರು ಹರಿನಾಮಪದಗಳನ !

(27)

ಮುಣಗಿದರು ಸ್ತುಭುನಾಮ ಜಲಧಿಲಿ |
ಎಳೆಕೆಯಿಲ್ಲವಶ್ರೇಷ್ಠಮುತ್ಸುನು |
ಕ್ಷಣವಿತೆಗೆದರು ಹರಿಕಥಾವ್ಯುತ್ಸಾರಯೆಂಬದನ || ೧೩ ||

ದೇಶಶನ್ನ ಡವೆಂಬವಿಶದಾ |

ಕಾಶಭಾಸ್ವರರಾಗಿದಾಸರು |
ಸೂಸಿದರು ವೈರಾಗ್ಯೆ ಬಿಂಬಗಳೆಲ್ಲೆನೋಡಿದರು |
ಆಶೆರಹಿತರಮಾಡಿಜನಗಳ |
ಗಾಶೆಗೋಳಿಸದೆ ಪೋಷಿಸಿದರತಿ |
ದಾಸಕಾಲತಾರೆಯೊಳು ಭಾಸ್ವರರಾಗಿವಿಂಚಿದರು || ೧೪ ||

ಘನ್ನಮಹಿಮೆಯಾಕೇಳಬಲ್ಲರೆ |

ಪುಣ್ಯತೀರ್ಥಂಗಳಿಗೆದಾಸರು |
ಮನ್ಯೆತೆಯಲಿಂಪಿತ್ಯಗಳಿಗೆ ಪಿಂಡಗಳನರ್ಪಿಸಲು |
ಅನ್ನಉಪಕವಹರುಷದಿಂದಲಿ |
ರನ್ನರೂಪದಿಪ್ಪೀಕರಿಪುದನು |
ಕಣ್ಣಿನಿಂದಲಿನೋಡಿವೊಗಳಹರವರಶಿಷ್ಯರುಗಳ್ || ೧೫ ||

ಬಂದುದಿನದಲಿಶಿಷ್ಯರೆಲ್ಲರು |

ಅಂದುಕೊಂಡರುತಮ್ಮೊಳಗೆನಾ |
ವೆಂದುಪೋಪುದುತೀರ್ಥಗಳಿಗೆಂದೊಡನೆಸ್ವಪ್ನದಲಿ |
ಕಂದುಗೊರಲನುನುಡಿದನವರಿಗೆ |
ಇಂದುದಾಸರಸೇವಿಸದೆನೀವ್ |
ಮಿಂದರೆಯುಫವಿಲ್ಲಅನುರತರಂಗಿಣಿಯದಿನ್ನದಿ || ೧೬ ||

ಭರಿತತೋಷದಿಒಬ್ಬಸ್ತ್ರಯಃ
 ಭರದಿಸ್ತೋತ್ರವಗೈದುಗುರುಗಳಿ |
 ಗುರುತರದವೋಕ್ತ ವನಕೋಡಿರೆಂದೊಡನೆಒಪ್ಪಿದರು |
 ತ್ವರದಿನಿಜಗೃಹದೊಳಗೆಪೂಜ್ಯತಿ |
 ಕರುಣಿಸಿದರೆಂದೆನುತಸುಲಭದ |
 ಮರಣಕಂಡಳು ವೋಕ್ತವಾಯ್ತೀರಡುಘಟಿಕೆಯಲಿ | ೧೭ |

ಪಿಕಗಳಧ್ವನಿಕೇಳಿದಾಸರ |
 ಭಕುತನ್ನೊಬ್ಬನುಹೊರಗೆಬಂದನು |
 ಅಕುಟಲಸ್ತ್ರಿಯರನೆಕಂಡನುಬಹಳಬೆರಗಿನಲಿ |
 ಅಕಟಿವರಾರೆಂದುಬೆದರಲು |
 ಭಕುತನಾನ್ಮಹನದಿಗಳಿರುವೆವು |
 ಮುಕುತಿವರ್ಗಪ್ರೇರಕರವಿಯಾಸಲುಬಂದಿಹೆವು | ೧೮ |

ಸದ್ಗುಣಲಕ್ಷಣಜೇಮುಗಿಸಿದ |
 ರೆದ್ದುಬಂದಿಹವಿಪ್ರರಿಗೆತ್ತರ |
 ಸಿದ್ಧಪಶ್ಚಾನ್ನಾಕಿದರುಹಸಿದುದಕೆ ದಾಸರುಗಳ್ |
 ಬುದ್ಧಿಯಿಲ್ಲದೆಕಾಜನರನುಕುಲ |
 ಸಿದ್ಧಪೂಜೆಯುಎಂದುಜರೆದೊಡೆ |
 ಒದ್ದರಮರರುಅವರಗಳ ನಾರಾತ್ರಿಸ್ಥಸ್ಥದಲಿ | ೧೯ |

ಶಕ್ತಿಜ್ಞಾನಪರೋಕ್ತವೀವರ |
 ಮುಕ್ತಿಸೋಪನಸೂಚಕರಮಹ |
 ಭಕ್ತಕಾಲಮಣಿಯನಿಪತ್ರೇಜಗನಾಥದಾಸವನ |

(29)

ಯುಕ್ತಮಾತುಗಳುಚ್ಚರಿಸದೇಕು |

ಯುಕ್ತಮಾತುಗಳೊಡನೆಜರೆದಕೆ |

ರಕ್ತಕಾರಸುವೆಸೆದವಾರ್ತೆಯುಸಸೆರಿತೂರೊಳಗೆ || ೨೦ ||

ಸ್ಫುರಿತಜ್ಞಾನದದಾಸರಾಯರು |

ದುರಿತದಾರಣ್ಯನಲೆನಿಸರು |

ತ್ವರದಿವೈಸುರಪಟ್ಟಣಕೆಬಂದರುಸರಾಗದಲಿ |

ಭರದಿವೋದರು ರಾಜಸಭೆಯಲಿ |

ನಿರುತವಾದಿಸಿಪಂಡಿತರರೊಡ |

ಮರೆತಶ್ಲೋಕಕೆಮಿರಗೊಪೂರ್ಣಯ್ಯನ್ನ ನೋಡಿದರು | ೨೧ ||

ಪ್ರೇಮದಿಂದಲಿಭಜಿಸುತಿಹನಿ |

ಷ್ಯಾಮಭಕ್ತರಿಗಲ್ಲದಲೆಮಹ |

ವಾನುರರಿಗಳವೇನುಡಾಸರಮಹಿಮೆತಿಳಿಯುವದು |

ಕ್ಷೇಮದಿಂತ್ರಯವರಗಳೊಂದಿಗೆ |

ರಾಮಭಕ್ತನಕಳಿಸಬೇಕೆಂ |

ದಾನುನುಜನಿಜನುನಸೊಳಂದಪ್ರಕಾಶಗೊಳಿಸದಲೆ | ೨೨ ||

ಹೊಳೆಯಿತಾದಾಸರಿಗೆ ಈ ಯಾನ |

ವಳಗನಬಿಮತಜ್ಞಾನಿಗಳುಕ್ಷಣ |

ದೊಳಗೆಸಭೆಬಿಟ್ಟರುಹಿಪೋದಲಾ ಮರೆತಶ್ಲೋಕವನ |

ಮುಳುಗಿಪ್ರೇಮದಿಕರಸಿದಾಸರ |

ನಿಳಿಯಜ್ಞಾನಿಗಳೆಂದನವರನ |

ಪುಳಕದುಬ್ಬಿನಲಾಲಗಿಸಿರ್ಪಿಸಿದನತಿಹಣವ | ೨೩ |

ಅಧಿಕಹಣದವರಲ್ಲರಾಯನೆ |

ಮಧುಕರಿಯಭೋಜನಕತ್ಯುಕ್ತರು |

ಮುದದಿನೀಮನದೊಳಗೆನಾಡಿಹ ತೃಯವರವೆಸಾಕು |

ಬುಧರಜ್ಞಾನಕತ್ಯುಕ್ತಧಾನಿಯು |

ಬೆದರಿಬಿದ್ದೆರಗದನುಚರಣಕೆ |

ಬುಧನುನಾನಲ್ಲದಕೆಕ್ತಮಿಸಿರಿ ಅರಿತಕ್ಕೋವಿದರು | ೨೪ |

ನಿಚ್ಚನ್ನೈಜಸುಖವನಗಳಿಸದ |

ರಚ್ಚುಜ್ಞಾನಿಯರಾಗಿಜಗದಲಿ |

ಅಚ್ಚುತನಭಕ್ತಾಗ್ರಗಣ್ಯರಾಗಿತೂಗಿದರು |

ಸೃಷ್ಟದ- ಸುಗ್ರಂಥಗಳಹರಿ |

ಮೆಚ್ಚುವಂದದಿಪ್ರಕೃತಭಾಷೆಯೊ |

ಳಚ್ಚುಗೈಸೆವಾಗಿತ್ತುಗೈದರುಸ್ವರ್ಗಯಾತ್ರಿಮನ | ೨೫ |

ಸಲಿಯಿದಲ್ಲವುವಾಚಕರೆನಿಸ್ಕ-

ಪಟೆಮಹಿಮಾರಾಜವರಪದನಿ |

ಪ್ಪುಟಲತನದಿನಿನಿಬ್ಬಿಡೆನುನ- ಚಕ್ರವ್ಯಯದಲಿ |

(31)

ಪರಿಸಿದರೇನುರೋಕ್ಷದೊರಿವುದು |

ಸಹಿಯಕ್ರಿಯೆತಲೆದೋರದಿರುವವು |

ದಿಟದಸುಖಸಂಪದಗಳೇನವು ಸರ್ವಕಾಲದಲಿ | ೨೬ |

ಪಿತನುಪರಿತೋಷದಲಿತನ್ನಯ |

ಸುತನಸನ್ನಿಹಿತನುನೋಡುತ |

ಸತತಹರುಷದಿಪೋಷಿಸುವತೆರಲಕುಮಿವಲ್ಲಭನು |

ತುತಿಪತನ್ನನುಸರ್ವಕಾಲದಿ |

ಭಕುತರ್ದೇಳಿದಮಮುಜರಿಗೆನಾಕ |

ಪತಿಪಮಸುಖವಿತ್ತುಪಾಲಿಸವಗ್ಗಿವೀಯುವನೊ | ೨೭ |

ಹಂಬಲಿಸಿಕೂಗಿದರುಜನಗಳು |

ಎಂಬವಾತನುಕೇಳಿಪೊರಿಯರಿ |

ಬೆಂಬಲಿಲ್ಲದೆಬಳಲುವವು ನೀವು ಪೋದೊಡನೆಜಗದಿ |

ತುಂಬಬೇಡರಿಟ್ಟಿದರೆನೀವು |

ಕಂಬನಿಯನಾನನವಿಯಮನೆಯಲಿ |

ಸ್ತಂಭದಿರುವೆಪಾಂಡುನಿಲನ ತುತಿಸುತಲಿದನದಿ | ೨೮ |

ದಿನದಿನದಿಕ್ಕಿರಚಿತ್ತದಿಂದಲಿ |

ಜನರುಬಿಡದಲೆಪರಿಸಿದೊಡೆತ್ತರ |

ಜನಕನಳಯನಪರಮಾಭಕ್ತರುಸುರಿಸುವರುಸುಖವ |

